#### **WENDT (INDIA) LIMITED**

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630
E-mail : wil@wendtindia.com
Web : www.wendtindia.com
CIN: : L85110KA1980PLC003913



29th August 2025

**BSE Limited** 

25<sup>th</sup> Floor, Phiroze Jeejeebhoy Towers

Dalal Street, Stock Code: 505412

Mumbai 400 001

National Stock Exchange of India Ltd.

Plot No. C/1, G Block

Bandra - Kurla Complex, Bandra (E) Stock Code: WENDT

Mumbai 400 051

Dear Sir/Madam,

Sub: Newspaper Advertisement regarding Notice of Special Window for Relodgement of Transfer Requests of Physical Shares.

We enclose the Newspaper advertisement published in Business Standard (English) & Vijaya Karnataka (Kannada), intimating the shareholders about the opening of a Special window for the Re-lodgement of transfer requests of physical shares as per SEBI Circular dated 2<sup>nd</sup> July 2025.

Kindly take note of the same.

Thanking you.

Yours faithfully, For **Wendt (India) Limited** 

Arjun Raj P Company Secretary



ಧರ್ಮಸ್ಥಳ ಶವ ಹೂತ ಪ್ರಕರಣ। ತಿಮರೋಡಿಗೆ ನೋಟಿಸ್ ನೀಡಲು ಎಸ್ಐಟಿ ಸಜ್ಜು

### x.com/vijaykarnataka ₹97 ಲಕ್ಷಸಹಿತ ಎಸ್ಕೇಪ್, ಚಾಲಕ ಸೆರೆ

facebook.com/vijaykarnataka

ಸಿಬಿಐ ನಿವೃತ್ತ ಎಸ್ಪಿಗೆ ವಂಚಿಸಲು ಯತ್ನ । ಸಿನಿಮೀಯ ರೀತಿ 40 ಕಿ.ಮೀ ಚೇಸ್

■ **ವಿಕ ಸುದ್ದಿಲೋಕ** ಚಳ್ಳಕೆರೆ(ದಾವಣಗೆರೆ) ಮಗಳ ಮದುವೆಗೆಂದು ಹಣ ತೆಗೆದು ಕೊಂಡು ಹೊರಟಿದ್ದ ಸಿಬಿಐ ನಿವೃತ್ತ ಎಸ್ಪಿ ಯನ್ನು

ಯಾಮಾರಿಸಿ ಎಸೇಪ್ ಆಗಿದ್ದ ಕಾರು ಚಾಲಕನನ್ನು ಘಟನೆ ನಡೆದ 24 ತಾಸಿನಲ್ಲಿ ಪೊಲೀಸರು ಬಂಧಿ



ಅಜ್ಜಿ ಮನೆಯಲ್ಲಿ ಅಡಗಿಸಿದ ಆಂಧ್ರ ಪ್ರದೇಶದ ಲೇಪಾಕ್ಷಿ ಮೂಲದ ರಮೇಶ್, ಈ ದಾರಿ ಹಿಡಿಯುವ ಮುನ್ನ

97 ಲಕ್ಷ ರೂ.ನಲ್ಲಿ ಒಂದು ಲಕ್ಷ ರೂ. ತೆಗೆದುಕೊಂಡು ಅದರಲ್ಲಿ 3,200 ರೂ. ಗಳನ್ನು ಡೀಸೆಲ್ ಗಾಗಿ ಬಳಸಿಕೊಂಡಿದ್ದ. 96 ಲಕ್ಷ ರೂ.ಗಳನ್ನು ಕಿವಿ ಕೇಳದ, ಕಣ್ಣು ಕಾಣದ ಪಾವಗಡದ ತನ್ನಜ್ಜಿ ಮನೆಯಲ್ಲಿ ಇಟ್ಟಿದ್ದ, ಡೀಸೆಲ್ ಗೆ ಖರ್ಚು ಮಾಡಿದ ಹಣ ಹೊರತು ಪಡಿಸಿ ಉಳಿದ ಎಲ್ಲ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದಾರೆ.

ತೆಗೆದುಕೊಂಡು ಕುಟುಂಬದವರೊಂದಿಗೆ ಊಟ ಮುಗಿಸಿ ಬಂದ ಗುರುಪ್ರಸಾದ್, ಕಾರು ಮತ್ತು ಚಾಲಕ ಕಾಣದಿದ ಕಾರಣ ಕರೆ ಮಾಡಿದರು. ಆದರೆ ಮೊಬೈಲ್ ಸ್ಪಿಚ್ ಆಫ್ ಆಗಿತ್ತು.

ಹಣ ಕಳೆದುಕೊಂಡ ಗುರುಪ್ರಸಾದ್, ಈ ವಿಷಯವನ್ನು ಚಿತ್ರದುರ್ಗ ಎಸ್ಪ್ರಿ ರಂಜಿತ್ ಬೇಗನೆ ಊಟ ಮಾಡಿ ಮುಗಿಸಿ, ಕಾರನ್ನು ಕುಮಾರ್ ಭಂಡಾರು ಅವರ ಗಮನಕ್ಕೆ ಆರೋಪಿಯನ್ನುಬಂಧಿಸಿದರು.

ತಂದರು. ತಕ್ಷಣವೇ ತುಮಕೂರು ಮತ್ತು ಆಂಧ್ರ ಫೊಲೀಸರಿಗೆ ಮಾಹಿತಿ ನೀಡಿದರು. **ಜಿಪಿಎಸ್ ಮೂಲಕ ಪತ್ತೆ:** ಚಾಲಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರೂ, ಕಾರಿನಲ್ಲಿದ್ದ ಜಿಪಿಎಸ್ ನೆರವಿನಿಂದ ಪಿಐ ಕೆ.ಕುಮಾರ್ ಅವರ ತಂಡ, ಆರೋಪಿ ಲೇಪಾಕ್ಷಿ ಕಡೆ ಹೊರಟಿರುವುದನ್ನು ಪತ್ತೆ ಹಚ್ಚಿತು. ತುಮ ಕೂರು ಜಿಲ್ಲೆಯ ಪಾವಗಡ, ಆಂಧ್ರದ ಮಡಕಶಿರಾ ಮತ್ತು ಲೇಪಾಕ್ಷಿ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ, ಕೆಲ ಸಮಯದ ನಂತರ ಕಾರಿನ ಜಿಪಿಎಸ್ ಆಫ್ ಆಗಿತ್ತು. ರಾತ್ರಿಯಿಡಿ ಕಾದ ಪೊಲೀಸರು, ಬೆಳಗ್ಗೆ ಮತ್ತೆ ಜಿಪಿಎಸ್ ಆನ್ ಆಗುತ್ತಲೇ ಲೇಪಾಕ್ಷಿ ಬಳಿ ಆರೋಪಿ ಇರುವುದನ್ನು ತಿಳಿದರು. ಪೊಲೀಸರು ಬೆನ್ನು ಬಿದ್ದರುವ ಬಗ್ಗೆ ಸಂದೇಹಗೊಂಡ ರಮೇಶ್, ಪರಾರಿ ಯತ್ನಿಸಿದ. ಸುಮಾರು ಸಿನಿಮೀಯವಾಗಿ ಕಿ.ಮೀ. ಪೊಲೀಸರು ಬೆನ್ನಟ್ಟಿದರು. ತಿರುವಿನಲ್ಲಿ ಕಾರು ಮರಕ್ಕೆ ಡಿಕ್ಕಿ ಆಯಿತು. ಆಗ

ಬೆದರಿಕೆ ಒಡ್ಡಿದ ಸುಜಾತ ಭಟ್ ■ **ವಿಕ ಸುದ್ದಿಲೋಕ** ಬೆಳ್ತಂಗಡಿ (ದ.ಕ.) ಅನನ್ನ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆ ಎದುರಿಸುತ್ತಿರುವ ಸುಜಾತ ಭಟ್ ಬುಧವಾರ ರಾತ್ರಿ ಬೆಳ್ತಂಗಡಿ ಎಸ್ಐಟಿ ಕಚೇರಿ ಮುಂಭಾಗದಲ್ಲಿ ಮಾಧ್ಯಮಗಳ ಕ್ಯಾಮೆರಾ ಕಂಡಾಗ ಸಿಟ್ಟಾಗಿ, ''ನಾನು ನಿಮ್ಮೆದುರೇ ನೇಣು ಮಾಡಿಕೊಳ್ಳೀನಿ,'' ಹಾಕಿಕೊಂಡು ಆತ್ಮಹತ್ಯೆ ಎಂದು ಬೆದರಿಕೆ ಹಾಕಿದರು

ಎಸ್ಐಟಿ ಕಚೇರಿಯಿಂದ ಹೊರಬರುತ್ತಲೇ ಸುಜಾತ ಭಟ್ ಅಭಿಪ್ರಾಯ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಮುಂದಾದರು. ಇದರಿಂದ ಕೆರಳಿದ ಅವರು, ''ನಿಮಗೆ ನನ್ನ ಹೇಳಿಕೆ ಯಾಕೆ ಬೇಕು? ನಿಮ್ಮ ಜತೆ ಮಾತನಾಡುವ ಆವಶ್ಯಕತೆ ನನಗಿಲ್ಲ. ನಾನು ನಿಮ್ಮ ವಿರುದ್ಧವೇ ಎಫ್ ಐಆರ್ ಮಾಡಬೇಕಾಗುತ್ತದೆ. ಹೋಗಿ ಇಲ್ಲಿಂದ. ನೀವು ನನ್ನನ್ನು ಫಾಲೋ ಮಾಡಿದ್ದೀರೆಂದು ನಿಮ್ಮ ಕಣ್ಣೆದುರೇ ` ನೇಣಾಕ್ಕೋಳ್ತೀನಿ," ಆಕ್ರೋಶದಿಂದ ಹೇಳಿದರು.

''ನೀವು ಮಾಡಿರುವ ಸಹಾಯಕ್ಕೆ ದೊಡ್ಡ ನಮಸ್ಕಾರ. ಮಾಡಿರುವ ಸಹಾಯವೇ ಸಾಕು. ನಾನು ಸಾರ್ವಜನಿಕರಿಗೆ ಉತ್ತರ ಕೊಡಬೇಕಾಗಿಲ್ಲ. ನಾನು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುವೆ,'' ಎಂದು ಹೇಳಿಕೊಂಡು ಸುಜತಾ ಬಟ್ ನಿರ್ಗಮಿಸಿದರ<u>ು</u>

#### ತಿಮರೋಡಿ ತನಿಖೆಗೆ ಎಸ್ಐಟಿ ಸಜ್ಜು

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಮಂಗಳವಾರ ದಾಳಿ ಮಾಡಿ ಮಹಜರು ನಡೆಸಿದ್ದ ಎಸ್ಐಟಿ ಅಧಿ ಕಾರಿಗಳು, ತಿಮರೋಡಿ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ದತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಧರ್ಮಸ್ಥಳದಲ್ಲಿ ಸಾಮೂಹಿಕ ಶವ ಹೂತ ಪ್ರಕರಣದಲ್ಲಿ ಆರೋಪಿಯಾಗಿ ಬದಲಾಗಿರುವ ಚಿನ್ನಯ್ಯನನ್ನು ಕರೆದುಕೊಂಡು ತಿಮರೋಡಿ ಮನೆಯಲ್ಲಿ ಮಂಗಳವಾರ ಶೋಧ ನಡೆಸಲಾಗಿತ್ತು. ಈ ಸಂದರ್ಭ ಚಿನ್ನಯ್ಯನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದ ಅಧಿ

### ಸುಜಾತಗೆ ರಕಣೆ ನೀಡಿ: ಮಹಿಳಾ ಆಯೋಗ ಪತ್ರ

ಬೆಂಗಳೂರು: ಸುಜಾತ ಭಟ್ ಗೆ ಸೂಕ್ಷ ಭದ್ರತೆ ನೀಡುವಂತೆ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ಸುಜಾತ ಭಟ್ ಅವರನ್ನು ಕೆಲದಿನಗಳಿಂದ ಮಾಧ್ಯಮಗಳು ಹಾಗೂ ಯೂಟ್ಯೂಬರ್ ಬೆನ್ನು ಬಿದ್ದಿದ್ದಾರೆ. ಕಾರಿನಲ್ಲಿ ಕೂರಿಸಿಕೊಂಡು ಅವರನ್ನು ಸಂದರ್ಶನ ಮಾಡಿ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸುಜಾತ ಭಟ್ ಅವರ ಮನೆ ಬಳಿಯೂ ತೆರಳಿ ಅವರನ್ನು ಇನ್ನಿಲ್ಲದಂತೆ ಹಿಂಬಾಲಿಸುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡಿ ವರದಿ ನೀಡುವಂತೆ ಎಸ್ಐಟಿಗೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

ಕಾರಿಗಳು, ತಿಮರೋಡಿ ಮತವರ ಸಹೋದರನ ಮನೆಯಿಂದ ಸಿ.ಸಿ.ಟಿವಿ ಹಾರ್ಡ್ ಡಿಸ್ಗಳನ್ನೂ

### ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಸಚಿವ ಜೋಶಿ

ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮೇಲ್ಕಿಚಾರಣೆಯಲ್ಲಿ ನಡೆಸಬೇಕೆಂದು ಕೇಂದ್ರ ಸಚಿವ ಪ್ರಲ್ದಾದ ಜೋಶಿ ಒತ್ತಾಯಿಸಿದ್ದಾರೆ. ''ಧರ್ಮಸ್ಥಳ ಪ್ರಕರಣದ ಹಿಂದೆ ವ್ಯವಸ್ಥಿತವಾಗಿ ಹಿಂದೂ ಧಾರ್ಮಿಕ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ. ಮುಸುಕುಧಾರಿ ಹಿಂದೆ ಕಾಣದ ಶಕ್ತಿಗಳಿವೆ. ಇದರಲ್ಲಿ ರಾಜ್ಯ ಸರಕಾರದಲ್ಲಿದ್ದವರೂ



ರೀತಿ ನಡೆದುಕೊಳ್ಳುವುದಿಲ್ಲ. ಆದರೆ, ಎಸ್ಐಟಿ ಅಧಿಕಾರಿಗಳ ಬಗ್ಗೆ ಕನಿಕರ ಬರುತ್ತಿದೆ,'' ಎಂದು

### ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ಎಸ್ಎಚ್ಆರ್ಸಿ ಸುಮೊಟೊ ಕೇಸ್

**ಬೆಂಗಳೂರು:** ರೌಡಿಶೀಟರ್**ವೊ**ಬ್ಬರನ್ನು ಮಾನವ ಹಕ್ಕುಗಳ ಆಯೋಗದ ಅಧಿ ಕಾರಿ ಎಂದು ಪರಿಚಯಿಸಿ ಪೇಚಿಗೆ ಸಿಲುಕಿದ್ದ ಗಿರೀಶ್ ಮಟ್ಟೆಣ್ಣನವರ್ ವಿರುದ್ದ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ

ಮಾನವ ಹಕ್ಕುಗಳ ಆಯೋಗದ ಹೆಸರನ್ನು ದುರ್ಬಳಕೆ ವಿಚಾರದ ಬಗ್ಗೆ ತನಿಖೆ ಸೂಚನೆ ನೀಡಿದೆ.

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು ಪ್ರಕರಣಗಳ ನಿಸ್ತಕ್ಷಪಾತ ತನಿಖೆಗೆ ಆಗ್ರಹಿಸಿ ಗಿರೀಶ್ ಮಟ್ಟೆಣ್ಣನವರ್ ಹೋರಾಟ ನಡೆಸುತ್ತಿದ್ದಾರೆ. ಕೆಲ ಗಿರೀಶ್ ಮಟ್ಟೆಣ್ಣನವರ್ ಮಾತನಾಡುವ ವೇಳೆ ದಿನಗಳ ಹಿಂದೆ ಎಸ್ಐಟಿ ವಿಚಾರಣೆಗೆ ಬರುವ ಬಾಯಿ ತಪ್ಪಿಹೇಳಿದ್ದಾರೆ,'' ಎಂದಿದ್ದರು

ವೇಳೆ ತಮ್ಮೊಂದಿಗೆ ಹುಬ್ಬಳ್ಳಿ ರೌಡಿ ಶೀಟರ್ ಮದನ್ ಬುಗುಡಿಯನು ಕರೆ ತಂದಿದ್ದರು. ಮಾಧ್ಯಮ ಪ್ರತಿ ನಿಧಿಗಳ ಬಳಿ ಹೇಳಿಕೆ ನೀಡುವಾಗ ಮದನ್ ಬುಗುಡಿಯನು ಪರಿಚಯಿಸುವ ಭರದಲ್ಲಿ ಮಾನವ ಹಕುಗಳ ಆಯೋಗದ ಅಧಿಕಾರಿ ಎಂದಿದ್ದರು.

ಘಟನೆ ಸಂಬಂಧ ಸ್ಪಷ್ಟೀಕರಣ ನೀಡಿದ್ದ ಮದನ್ ನಡೆಸಿ ಸೆ.21ರೊಳಗೆ ವರದಿ ನೀಡುವಂತೆ ಬುಗುಡಿ, ''ನಾನು ರೌಡಿಶೀಟರ್ ಆಗಿದ್ದೆ. ಹಲವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರವಿದ್ದು ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇನೆ. ಮಾನವ ಹಕ್ಕುಗಳ ರಕ್ಷಣೆ ಸಂಬಂಧ ಎನ್ಜಿಒದಲ್ಲಿ ಪದಾಧಿಕಾರಿಯಾಗಿದ್ದೇನೆ.

ಹುಬ್ಬಳ್ಳಿ, ಜುಲೈ 28,2025

S.O. 3525 (E) – ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 2 ರ ಷರತ್ತು 37 (ಎ) ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ (ಆಕ್ಟ್ ನಂ. 1989 ರ 24) ರೈಲ್ವೆ ಸಚಿವಾಲಯ, (ನೈಋತ್ಯ ರೈಲ್ವಿ, ಪ್ರಧಾನ ಕಛೇರಿ, ಹಬ್ಬಳ್ಳ) ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ರಾಷ್ಟ್ರೀಯ ಮೂಲಸೌಕರ್ಯವನ್ನು ಒದಗಿಸಲ "ವಿಶೇಷ ರೈಲ್ವೆ ಯೋಜನೆ" ಎಂದು ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಯೋಜನೆಯನ್ನು ಈ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸುತ್ತದೆ

ಕ್ರಮ ಸಂ.	ಯೋಜನೆಯ ಹೆಸರು	ಗ್ರಾಮ	ತಾಲೂಕು	ಜಿಲ್ಲೆ			
	ಬೆಂಗಳೂರು ನಗರ – ಸಂಪಿಗೆ ರಸ್ತೆ ವಿಧಾಗ, ಚಿಕ್ಕಬಣವರ್ ಮತ್ತು ಗೊಲಹಳ್ಳಿ ನಿಲ್ದಾಣಗಳ ನಡುವೆ ಕಿಮೀ 16/100–200 ರಲ್ಲಿ ಎಲ್.ಸಿ ಸಂಖ್ಯೆ 10 ಬದಲಿಗೆ ಸೀಮಿತ ಎತ್ತರದ ಸಬ್ವಾಂದಿಗೆ ರಸ್ತೆಯ ಮೇಲ್ಲೇತುವೆ (ಆರ್. ಓ. ಬಿ) ನಿರ್ಮಾಣ.		ಯಲಹಂಕ	ಬೆಂಗಳೂರು			
2	ಬೆಂಗಳೂರು ನಗರ – ಸಂಪಿಗೆ ರಸ್ತೆ ವಿಧಾಗ, ಚಿಕ್ಕಬಣವರ್ ಮತ್ತು ಗೊಲಹಳ್ಳಿ ನಿಲ್ದಾಣಗಳ ನಡುವೆ ಕಿಮೀ 7/439 ರಲ್ಲಿ ಎಲ್.ಸಿ ಸಂಖ್ಯೆ 11 ಬದಲಿಗೆ ಸೀಮಿತ ಎತ್ತರದ ಸಬ್ವಾಯೊಂದಿಗೆ ಮೇಲ್ಲೇತುವೆ (ಆರ್. ಓ. ಬಿ) ನಿರ್ಮಾಣ.	l .	ಯಲಹಂಕ	ಬೆಂಗಳೂರು			
3	ಮಂಡ್ಯ-ಏಲಿಯೂರು ನಿಲ್ದಾಣಗಳ ನಡುವೆ ಎಲ್. ಸಿ. ನಂ. 76 ಬದಲಿಗೆ 96/600–700 ಕಿ. ಮೀ. ನಲ್ಲಿ ರಸ್ತೆ ಮೇಲ್ಲೇತುವೆ ನಿರ್ಮಾಣ	ಕಿರಗಂದೂರು	ಮಂಡ್ಯ	ಮಂಡ್ಯ			
4	ಬ್ಯಾದ್ರಹಳ್ಳಿ ಪಾಂಡವಪುರ ನಡುವೆ 116/500–600 ಕಿ. ಮೀ. ನಲ್ಲಿ ಎಲ್. ಸಿ. ನಂ. 94 ಬದಲಿಗೆ ರಸ್ತೆ ಮೇಲ್ಲೇತುವೆ (ಆರ್. ಓ. ಬಿ) ನಿರ್ಮಾಣ	ಮುಗುರು ಕೊಪ್ಪಲ್ ಮತ್ತು ನೆಲಮನೆ	ಮಂಡ್ಯ	ಮಂಡ್ಯ			
5	ಅಮೃತಪುರ–ಚಿತ್ರದುರ್ಗ ನಿಲ್ದಾಣಗಳ ನಡುವೆ ಕಿ. ಮೀ.: 25/400–500 ಎಲ್. ಸಿ. ನಂ. 15ರ ಬದಲಾಗಿ ರಸ್ತೆ ಮೇಲ್ಲೇತುವೆ ನಿರ್ಮಾಣ.	ಹಲಿಯುರು ಮತ್ತು ಮಾನಂಗಿ	ಚಿತ್ರದುರ್ಗ	ಚಿತ್ರದುರ್ಗ			
IE No. SWR/W 352/RORs-RSP/I and/2025-261							

ನಿಂಗಪ್ಪ ಚಂದಪ್ಪ ಚಲ್ವಾಡಿ, ಉಪ ಮುಖ್ಯ ಇಂಜಿನಿಯರ್/ರಸ್ತೆ ಮೇಲ್ಫೇತುವೆ ರಸ್ತೆ ಸುರಕ್ಷತಾ ಯೋಜನೆಗಳು, ನೈಋತ್ಯ ರೈಲ್ವೆ, ಹುಬ್ಬಳ್ಳ ಕಾಯ್ದಿರಿಸಿಲ್ಲದ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಲು ಗೂಗಲ್ ಫ್ಲೇ ಸ್ಪೋರ್ನಿಂದ ಯುಟಿಎಸ್ ಮೊಬೈಲ್ ಆಪ್ ನ್ನು ಡೌನ್ಲೇಡ್ ಮಾಡಿ

ಕರ್ನಾಟಕ ಸರ್ಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಮರ

No.EE/MID/VJP/AE-1/4702/TND/2025-26/ 1549

Date: 19.08.2025

ಅಲ್ಪಾವಧಿ ಟೆಂಡರ್ ಪ್ರಕಟಣೆ ಅರ್ಹ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ ಈ ಕೆಳಗಿನ ಕಾಮಗಾರಿಗಳಿಗಾಗಿ "ಇ-ಪ್ರೋಕ್ಯುರಮೆಂಟ್" ಮುಖಾಂತರ ಟೆಂಡರ ಕರೆಯಲಾಗಿದೆ.

4702 ಪ್ರಧಾನ ಕಾಮಗಾರಿಗಳು :- 1)ವಿಜಯಮರ ಜಿಲ್ಲೆ ಇಂಡಿ ತಾಲೂಕಿನ ಭೀಮಾ ನದಿಗೆ ಅಡ್ಡಲಾಗಿರುವ ಭುಯ್ಯಾರ ಸೇತುವೆ ಸಹಿತ ಬ್ಯಾರೇಜ್ಗೆ ಹೊಸ ಗೇಟ್ ಗಳನ್ನು ಅಳವಡಿಸುವ ಕಾಮಗಾರಿ(2ನೇ ಕರೆ), ಅಂದಾಜು ಮೊತ್ತ ರೂ.242.10ಲಕ್ಷ, ಇ.ಎಂ.ಡಿ. ಮೊತ್ತ ರೂ.3,63,500-00, ಮೇಲಿನ ಕಾಮಗಾರಿಯನ್ನು ಪೂರ್ಣಗೊಳಿಸಲು ನಿಗದಿಪಡಿಸಿದ ಕಾಲಾವಧಿ ಮಳೆಗಾಲ ಸಹಿತ ಆರು(6) ತಿಂಗಳುಗಳು

ಗುತಿಗೆದಾರರು ಕರ್ನಾಟಕ ಸರಕಾರದ "ಇ–ಪ್ರೋಕ್ಯುರಮೆಂಟ್" ವೆಬ್ಸೈಟ https://kppp.karnataka. gov.in/#/portal/portal-home ನಲ್ಲಿ ಲಾಗಿನ್ ಆಗಿ ದಿನಾಂಕ: 28.08.2025 ರಿಂದ Download ಮಾಡಿಕೊಳ್ಳಬಹುದು. ಟೆಂಡರಗಳನ್ನು ಇ.ಎಂ.ಡಿ ಹಾಗೂ ಟೆಂಡರ ಶುಲ್ತದೊಂದಿಗೆ(ವೆಬ್ಸೈಟನಲ್ಲಿ ನಿಗದಿತ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್ ಲೈನ್ ಪೇಮೆಂಟ ಮಾತ್ರ) "ಇ–ಪ್ರೋಕ್ಯುರಮೆಂಟ್"

ವೆಬ್ಸೈಟ https://kppp.karnataka.gov.in/#/portal/portal-home ನಲ್ಲಿ ಲಾಗಿನ್ ಆಗಿ ದಿನಾಂಕ: 06.09.2025 ರ 17-30 ಘಂಟೆವರೆಗೆ ಸ್ವೀಕರಿಸಲಾಗುವದು. ದಿನಾಂಕ: 03.09.2025 ರಂದು ಕಾರ್ಯನಿರ್ವಾಹಕ ಇಂಜಿನೀಯರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಮರ ಇವರ ಕಛೇರಿಯಲ್ಲಿ ರೂ.1.00 ಕೋಟಿ ಮೀರಿದ ಕಾಮಗಾರಿಗಳಿಗೆ ಪ್ರಿ–ಬಿಡ್ ಸಭೆಯನ್ನು ಆಯೋಜಿಸಲಾಗಿದ್ದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿಯುಳ್ಳ ಗುತ್ತಿಗೆದಾರರು ಹಾಜರಾಗಿ ಪಡೆಯಬಹುದು. ಕಾಮಗಾರಿ ಪಡೆಯಲು ಅರ್ಹತೆ, ಶರತ್ತುಗಳು, ಕಾಮಗಾರಿಗಳ ವಿವರ ಇತ್ಯಾದಿಗಳನ್ನು ದಿನಾಂಕ: 04.09.2025 ರ 17-30 ಘಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ "ಇ-ಪ್ರೋಕ್ಕುರಮೆಂಟ್" ಹೆಲ್ಪ ಡೆಸ್ಕನಿಂದ(ಫೋನಃ-080-25501216 ಮತ್ತು 080-25501227) ಪಡೆಯಬಹುದು ಹಾಗೂ ಟೆಂಡರಗಳನ್ನು ಜಿ.ಎಸ್.ಟಿ. ಹೊರತುಪಡಿಸಿ ಸಲ್ಲಿಸುವುದು.

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಮರ

ವಾಸಾಸಂಇ/ವಿಜಯಪುರ/275/ಕೆಎಸ್ಎಂಸಿಎ/2025-26



ನಸಶಿ/ಟೆಂಡರ್/ತಾಂಶಾ/ಸಿ.ಆರ್/07/2025-26

ಸಹಿ/– ಅಧ್ಯಕ್ಷರು

ನಗರಸಭೆ, ಶಿರಾ

DIPR/TUM/RO-112/25-26/Oysters

ಸಹಿ/– ಉಪಾಧ್ಯಕ್ಷರು

ನಗರಸಭೆ, ಶಿರಾ

ದಿನಾಂಕ: 26-08-2025

ಸಹಿ/- ಪೌರಾಯುಕ್ತರು

ನಗರಸಭೆ, ಶಿರಾ

#### ಪತ್ರಿಕಾ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆಯ ಆದ್ಯಾದೇಶ 1999–2000 ಪ್ರಕಾರ ಆಕ್ಸ್ 2000ರನ್ನಯ 2025-26ನೇ ಸಾಲಿನ 15ನೇ ಹಣಕಾಸು ಅನುದಾನದಡಿ, 2023-24ನೇ ಸಾಲಿನ ಎಸ್. ಎಫ್.ಸಿ ವಿಶೇಷ ಅನುದಾನ, 2021-22ನೇ ಸಾಲಿನಿಂದ 2024-25ನೇ ಸಾಲಿನ ವರೆಗೆ 15ನೇ ಹಣಕಾಸು ಅನುದಾನದ ಉಳಿಕೆ ಮೊತ್ತ ಅನುದಾನದಡಿ ಮತ್ತು 2025–26ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರು ಅನುದಾನ, 2023–24ನೇ ಸಾಲಿನ ಎಸ್.ಎಫ್.ಸಿ ಉಳಿಕೆ ಅನುದಾನದಡಿ ಈ ಕೆಳಕಂಡ ಇಂಡೆಂಟ್ ಕಾಮಗಾರಿಗಳಿಗೆ ಸ್ಪಾಂಡರ್ಡ್ ಟೆಂಡರ್ ಡಾಕ್ಯೂಮೆಂಟಿನ ಇ-ಪ್ರಕ್ಟೋರ್ಮೆಂಟ್ ಮುಖಾಂತರ ಟೆಂಡರ್ ಅನ್ನು ಈ ಕೆಳಕಂಡ ಸಹಿ ಮಾಡಿರುವವರು ಆಹ್ವಾನಿಸಿರುತ್ತಾರೆ. ಅರ್ಹ ಗುತ್ತಿಗೆದಾರರು / ಸರಬರಾಜುದಾರರು ಇ–ಪ್ರಕ್ಯೂರ್ ಮೆಂಟ್ ಪೋರ್ಟಲ್ http://kppp.karnataka.gov.in ಮುಖಾಂತರ ಟೆಂಡರ್ ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಟೆಂಡರ್ ನಲ್ಲಿ ಯಾವುದೇ ಬದಲಾವಣೆ ಆಥವಾ ತಿದ್ದುಪಡಿ ಇದ್ದಲ್ಲಿ KPPP


ಇಂಡೆಂಟ್ ಸಂಖ್ಯೆಗಳು	1) ಕಾಮಗಾರಿಗೆ ಭರ್ತಿ ಮಾಡಿದ ಟೆಂಡರ್ಗಳನ್ನು
DMA/2025-26/BD/WORK_INDENT47698	ಸ್ವೀಕರಿಸುವ ಕೊನೆಯ ದಿನಾಂಕ:–03–09–2025 ಸಂಜೆ 5:00 ಗಂಟೆಗೆ
	2) ಸ್ವೀಕರಿಸಿದ ಟೆಂಡರ್ಗಳನ್ನು ತೆರೆಯುವ ದಿನಾಂಕ:- 04-09-2025ರ ಸಂಜೆ 5:01 ಗಂಟೆಗೆ
DMA/2025-26/BD/WORK_INDENT48229 DMA/2025-26/BD/WORK_INDENT48308	<ol> <li>ಕಾಮಗಾರಿಗೆ ಭರ್ತಿ ಮಾಡಿದ ಟೆಂಡರ್ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ:-04-09-2025 ಸಂಜೆ 5:00 ಗಂಟೆಗೆ</li> </ol>
	2) ಸ್ವೀಕರಿಸಿದ ಟೆಂಡರ್ಗಳನ್ನು ತೆರೆಯುವ ದಿನಾಂಕ:- 05–09–2025ರ ಸಂಜೆ 5:01 ಗಂಟೆಗೆ
DMA/2025-26/BD/WORK_INDENT45875/ CALL-2 DMA/2025-26/OW/WORK_INDENT45315	<ol> <li>ಕಾಮಗಾರಿಗೆ ಭರ್ತಿ ಮಾಡಿದ ಟೆಂಡರ್ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ:-06-09-2025 ಸಂಜೆ 5:00 ಗಂಟೆಗೆ</li> </ol>
	2) ಸ್ವೀಕರಿಸಿದ ಟೆಂಡರ್ಗಳನ್ನು ತೆರೆಯುವ ದಿನಾಂಕ:- 07–09–2025ರ ಸಂಜೆ 5:01 ಗಂಟೆಗೆ
DMA/2025-26/SE6009	<ul> <li>I) ಕಾಮಗಾರಿಗೆ ಭರ್ತಿ ಮಾಡಿದ ಚೆಂಡರ್ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ:-08-09-2025 ಸಂಜೆ 5:00 ಗಂಟೆಗೆ</li> </ul>
	2) ಸ್ವೀಕರಿಸಿದ ಟೆಂಡರ್ಗಳನ್ನು ತೆರೆಯುವ ದಿನಾಂಕ:- 09-09-2025ರ ಸಂಜೆ 5:01 ಗಂಟೆಗೆ
3) ಟೆಂಡರ್ ಅಂಗೀಕರಿಸುವ ಅಥವಾ ತಿರಸರಿಸುವ ಅ	ಅಧಿಕಾರವನ್ನು ನಗರಸಭೆ, ಶಿರಾ, ಕಾಯ್ದಿರಿಸಿಕೊಂಡಿದೆ.

ಸಹಿ/-ಸ್ಥಾಯಿ ಸಮಿತಿ ಅಧ್ಯಕ್ಷರು

ನಗರಸಭೆ, ತಿರಾ

ದಿನಾಂಕ: 06.09.2025 ಸಂಜೆ 5:00 ಗಂಟೆಗೆ ಹೆಚ್ಚಿನ ವಿವರಗಳನ್ನು ಈ ಕಛೇರಿಯಲ್ಲಿ ಹಾಗೂ ಅಂತರ್ಜಾಲದ ಮೂಲಕ ವೆಬ್ಸೈಟ್ ವಿಳಾಸ www.kppp.karnataka.gov.in ರಲ್ಲಿ ಪಡೆಯಬಹುದು.

ಹೇಮಾವತಿ ನಾಲಾ ವಿಭಾಗ, ಕಾನೀನಿನಿ., ಎಡಿಯೂರು. DIPR/TUM/274/KSMCA/2025-26



ಅಲ್ಪಾವಧಿ ಇ–ಪ್ರೊಕ್ಕೂರ್ಮೆಂಟ್ ಟೆಂಡರ್ ಪ್ರಕಟಣೆ ಸಂಖ್ಯೆ 12/683-692/2025-26 ದಿನಾಂಕ: 25-08-2025

### ಅಲ್ಪಾವಧಿ ಟಿಂಡರ್ ಪ್ರಕಟಣಿ

(ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾವಣೆ ಮಾಡಿಸಿಕೊಂಡಿರುವ ಪಂಚಾಯತ್ ರಾಚ್ ಇಂಜಿನಿಯರಿಂಗ್ ಇಲಾಖೆ, ಕರ್ನಾಟಕ ಸರ್ಕಾರ ಇಲ್ಲಿ ಅಧಿಕೃತ ಅರ್ಹ ಗುತ್ತಿಗೆದಾರರಿಂದ ಹಾಗೂ ಸರ್ಕಾರಿ ನೊಂದಾಯಿತ ಕಂಪನಿಯವರಿಂದ ಇ–ಪ್ರೊಕ್ಯೂರ್**ಮೆಂಟ್ ವೆಬ್ಸೈಟ್ : https://kppp.karnataka.gov.i**n ಮುಖಾಂತರ ಈ ಕಛೇರಿ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಮುರ ಮತ್ತು ಮಾಗಡಿ ತಾಲ್ಲೂಕಿನಲ್ಲಿ ಲೆಕ್ಟ ಶೀರ್ಷಿಕೆ : ವಿವಿಧ ಯೋಜನೆಯಡಿಯಲ್ಲಿ ಕಾಮಗಾರಿಗಳಿಗೆ ಆಲ್ಫಾವಧಿ ಟೆಂಡರ್ನ್ನು ಆಹ್ವಾನಿಸಲಾಗಿದೆ.

1) ಕನಿಷ್ಠ ಅಂದಾಜು ಮೊತ್ತ ರೂ. 3.00 ಲಕ್ಷಗಳು, ಗರಿಷ್ಠ ಅಂದಾಜು ಮೊತ್ತ ರೂ. 60.00 ಲಕ್ಷಗಳು, 2) ಟೆಂಡರ್ ಸಲ್ಲಿಸುವ ಕಡೆಯ ದಿನಾಂಕ : 09-09-2025 ರ ಸಂಚೆ 4,00 ಗಂಟೆಯವರೆಗೆ, 3) ಟೆಂಡರ್ ತೆರೆಯುವ ದಿನಾಂಕ: 10-09-2025 ರ ಸಂಜೆ 4.30 ಗಂಟೆಯ ನಂತರ.

ಇತರೆ ಮಾಹಿತಿಗಳನ್ನು ಈ ಕಛೇರಿಯಿಂದ ಅಥವಾ ಮೇಲ್ನಂಡ ವೆಬ್ಸೈಟ್ ಮೂಲಕ ಸಹಿ/- ಕಾರ್ಯಪಾಲಕ ಅಭಿಯಂತರರು.

ಪಂಚಾಯತ್ ರಾಜ್ ಅಂಜಿನಿಯರಿಂಗ್ ವಿಭಾಗ, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ.

ಡಿಐಪಿಆರ್/ರಾಮನಗರ/306/ಮಣಿಪಾಲ್/2025-26

## (೧) WENDT ವೆಂಡ್ಸ್ (ಇಂಡಿಯಾ) ಲಿಮಿಟೆಡ್

CIN: L85110KA1980PLC003913 ನೊಂದಾಯಿತ ಕಚೇರಿ: ಫ್ಲಾಟ್ ನಂ.ಎ2-105, ಕಾವೇರಿ ಬ್ಯಾಕ್, ನ್ಯಾಷನಲ್ ಗೇಮ್ ಹೌಸಿಂಗ್ ಕಾಂಫ್ಲೆಕ್ಸ್, ಕೋರಮಂಗಲ, ಬೆಂಗಳೂರು-560047, ಟೆಲಿಫೋನ್: +91-4344-405500; ಟಿಲಿಫ್ಯಾಕ್: +91-4344-405620/405630 ಇ-ಮೇಲ್: investorservices@wendtindia.com ವರ್ಜ್ www.wendtindia.com

ಭೌತಿಕ ಷೇರುಗಳ ವರ್ಗಾವಣೆ ವಿನಂತಿಗಳ ಮರು ಸಲ್ಲಿಕೆಗಾಗಿ ವಿಶೇಷ ವಿಂಡೋ ತೆರೆಯುವಿಕೆ

ಜುಲೈ 2, 2025ರ ಸುತ್ತೋಲೆ ಸಂಖ್ಯೆ SEBI/HO/MIRSD/MIRSD-PoD/P/CIR/2025/97ರ ಪ್ರಕಾರ, ಫೌತಿಕ ಷೇರುಗಳಿಗೆ ವರ್ಗಾವಣೆ ವಿನಂತಿಗಳನ್ನು ಮರು ಸಲಿಕೆ ಮಾಡಲು ಅನುಕೂಲವಾಗುವಂತ ಜುಲೈ 7, 2025 ರಿಂದ ಜನವರಿ 6, 2026ರವರೆಗೆ ಆರು ತಿಂಗಳ ಅವಧಿಗೆ ವಿಶೇಷ ವಿಂಡೋ ಲಭ್ಯವಿದೆ ಎಂದು ಕಂಪನಿಯ ಷೇರುದಾರರಿಗೆ ಈ ಮೂಲಕ ಸೂಚಿಸಲಾಗಿದೆ. ಏಪ್ರಿಲ್ 1, 2019ಕ್ಕೂ ಮುನ್ರ ಸಲಿಸಲಾದ, ಆದರೆ ದಾಖಲೆಗಳು ಅಥವಾ ದಾಖಲಾತಿ ಪ್ರಕ್ರಿಯೆಯಲ್ಲಿನ ಕೊರತೆಯಿಂದಾಗಿ ತಿರಸ್ಥರಿಸಲ್ಪಟ್ಟ ಹಿಂದಿರುಗಿದ/ವಿತರಿಸದ ವರ್ಗಾವಣೆ ಪತ್ರಗಳಿಗೆ ಈ ಸೌಲಭ್ಯ ಲಭ್ಯವಿದೆ.

ಮೇಲೆ ತಿಳಿಸಿದ ಅವದಿಯಲ್ಲಿ ಸಕಾಲದಲ್ಲಿ ಸರಿಪಡಿಸಿದ ಮತ್ತು ಮರು ಸಲ್ಲಿಕೆ ಮಾಡಿದ ಎಲ್ಲಾ ವರ್ಗಾವಣೆ ವಿನಂತಿಗಳನ್ನು ಟ್ರಾನ್ಡ್ ಫರ್ ಕಮ್ ಡಿಮ್ಯಾಟ್ ಮೋಡ್ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ, ಷೇರುಗಳನ್ನು ವರ್ಗಾವಣೆ ಅನುಮೋದನೆಯ ನಂತರ ಡಿಮಟೀರಿಯಲ್ಪಿಸ್ಟ್ ರೊಪದಲ್ಲಿ ಮಾತ್ರ ನೀಡಲಾಗುತ್ತದೆ ಅದ್ದರಿಂದ. ಈ ಹಿಂಜೋವನ್ನು (ಲಾಡ್ಕರ್ಗಳು) ಹೊಂದಿರುವ ಷೇರುದಾರರು ಡಿಮ್ಕಾಟ್ ಖಾತೆಯನು ಹೊಂದಿರಬೇಕು ಮತ್ತು ವರ್ಗಾವಣೆಗಾಗಿ ದಾಬಿಲೆಗಳನ್ನು ನಮಗೆ ಸಲ್ಲಿಸುವಾಗ ವರ್ಗಾವಣೆ ದಾಬಿಲೆಗಳು ಷೇರು ಪ್ರಮಾಣಪತ್ರ(ಗಳು) ಮತ್ತು ಇತರೆ ಆಗತ್ಯ ಪಾಖಲಿ(ಗಳು) ಜೊತೆಗೆ ಕ್ಷೈಂಟ್ ಮಾಸ್ಟರ್ ಪಟ್ಟ (ಸಿಎಂಎಲ್) ಒಡಗಿಸಬೇಕು.

ಅರ್ಹ ಷೇರುದಾರರು ಕಂಪನಿಯ ರಿಜಿಸ್ಟಾರ್ ಮತ್ತು ವರ್ಗಾವಣೆ ವಿಜೆಂಚ್ (ಆರ್ಟಿಎ), ಅಂದರೆ ಮೆಸರ್ಸ್ ಕೆಫಿನ್ ಚೆಕ್ಕಾಲಜೀಸ್ ಲಿಮಿಟೆಡ್, ತ್ರೀಮತಿ ಕೃಷ್ಣ ಪ್ರಿಯಾ ಮಧ್ಯಲ, ಹಿರಿಯ ವ್ಯವಸ್ಥಾಪಕರು, ಸೆಲೇನಿಯಮ್ ಬಿಲ್ಲಿಂಗ್, ಚಿವರ್-ಜಿ, ಪ್ಲಾಟ್ ನಂ.31 & 32, ಫೈನಾನ್ನಿಯಲ್ ಡಿಸ್ಟಿಕ್ಸ್, ನಾನಕಮ್ಮಡ, ಸೆರಿಲಿಂಗಂಪಲ್ಲಿ. ಹೈದರಾಜಾದ್, ತೆಲಂಗಾಣ-500032, ಟೋಲ್ ಫ್ರೀ: +91 1800 309 4001, ವಾಟ್ರಾಪ್ ನಂ.: +91 91000 94099, ಇಮೇಲ್: einward.ris@kfintech.com ಅಥವಾ ಪಚ್ಚಿನ<sup>°</sup> ಸಹಾಯಕ್ಕಾಗಿ ಕಂಪನಿಯ <u>investorservices@wendtindia.com</u> ಮೂಲಕ ಸಂಪರ್ಕಸುವಂತ ಕೋರಲಾಗಿದೆ.

ಅರ್ಥ ಹೇರುದಾರರು ತಮ್ಮ ವರ್ಗಾವಣೆ ಏನಂತಿಗಳನ್ನು 2026ನೇ ಸಾಲಿನ ಜನವರಿ 6ರ ಗಡುವಿಗೂ ಮುನ್ನ ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿ ಸಲ್ಲಿಸುವಂತೆ ಕೋರಲಾಗಿದೆ. ಈ ವಿನಾಂಕದ ನಂತರ ಸ್ವೀಕರಿಸುವ ವಿನಂತಿಗಳನ್ನು ಕಂಪನಿಯು ಪರಿಗಣಿಸುವುದಿಲ್ಲ.

ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಪರವಾಗಿ ದಿನಾಂಕ: 29ನೇ ಆಗಸ್ಟ್, 2025 ಅರ್ಜುನ್ ರಾಚ್ ಪಿ ಸ್ಥಳ: ಬೆಂಗಳೂರು ಕಂಪನಿ ಕಾರ್ಯದರ್ಶಿ

### ಕಾವೇರಿ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ) ಕಾರ್ಯಪಾಲಕ ಇಂಜಿನಿಯರ್ ರವರ ಕರ್ಳರಿ, ಪೇವಾವತಿ ನಾಲಾ ವಿಭಾಗ, ಎಡಿಯೂರು-572 142, ಪೋ: 7338590199

#### ಇ–ವೇಲ್: eeyediyur1@gmail.com ಕೆಪಿಪಿಪಿ ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ-09/2025-26 ದಿನಾಂಕ : 25.08.2025

ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ, ಮೈಸೂರು/ಬೆಂಗಳೂರು ಇವರ ಪರವಾಗಿ ನೊಂದಾಯಿಸಲ್ಪಟ್ಟ ಗುತ್ತಿಗೆದಾರರಿಂದ ಒಟ್ಟು 01 ಕಾಮಗಾರಿಗಾಗಿ ಐಟಂವಾರು ದರದ ಟೆಂಡರ್ಗಳನ್ನು KW-4 & KW-6 (JV) standard conditions ನಂತೆ ಕರ್ನಾಟಕ ಪಬ್ಲಿಕ್ ಪ್ರೊಕ್ಯುರ್ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ. ಟೆಂಡರ್ಗಟ್ಟ ಮೊತ್ತ ರೂ. 451.96 ಕೋಟಿ ರೂಪಾಯಿಗಳು. ಕೆಲಸ ಮೂರ್ಣಗೊಳಿಸಲು ನಿಗಧಿಪಡಿಸಿರುವ ಅವಧಿ 36 ತಿಂಗಳು ಇ.ಎಂ.ಡಿ ಹಣ ಹಾಗೂ ಪ್ರೊಸಸಿಂಗ್ ಶುಲ್ಕವನ್ನು ಇ–ಪೇಮೆಂಟ್ ಮೂಲಕ ಸಂದಾಯ ಮಾಡುವುದು, ಟೆಂಡರ್ ಕ್ವಾರಿಸ್/ಕ್ಲ್ಯಾರಿಫಿಕೇಷನ್ ಕೊನೆಯ ದಿನಾಂಕ: 28.08.2025 ಸಂಜೆ 5.00 ಗಂಟೆಯವರೆಗೆ ಆನ್ಲೈನ್ ಮೂಲಕ ಭರ್ತಿ ಮಾಡಿದ ಟೆಂಡರ್ಗಳನ್ನು ಇ.ಎಂ.ಡಿಯೊಂದಿಗೆ ಸಲ್ಲಿಸುವ ಕೊನೆಯ ದಿನಾಂಕ: 04.09.2025 ಸಂಜೆ 5:00 ಗಂಟೆಯವರೆಗೆ. ತಾಂತ್ರಿಕ ಬಿಡ್ ತೆರೆಯುವ

**ಸಹಿ**/- ಕಾರ್ಯಪಾಲಕ ಇಂಜಿನಿಯರ್.

#### ಮುಖ್ಯ ವೈದ್ಯಾಧಿಕಾರಿಗಳ ಕಛೇರಿ ತಾಲ್ಲೂಕು ಸಾರ್ವಜೆನಿಕ ಆಸ್ಪತ್ರೆ, ಪಾವಗಡ ತುಮಕೂರು ಜಿಲ್ಲೆ. ಇ-ಮೇಲ್:ghamopavagada@gmail.com ದೂ:08136-244301 ದಿನಾಂಕ: 25.08.2025 ಸಂಖ್ಯೆಸಾಆಪ್ರಾ/ಸರಬ/ಡಯಟ್/12/2025**–**26 ಟೆಂಡರ್ ಪ್ರಕಟಣೆ

ಸಾರ್ವಜನಿಕ ಆಸ್ಪತ್ತೆ ಮತ್ತು ಮಕ್ಕಳ ಆಸ್ಪತ್ರೆ, ಪಾವಗಡ ಇಲ್ಲಿನ ಒಳರೋಗಿಗಳಿಗೆ 2025-26 ನೇ ಸಾಲಿನ ಸಿದ್ದಪಡಿಸಿದ ಉತ್ತಮ ದರ್ಜೆಯ ಆಹಾರ (ಪಥ್ಯಾಹಾರ), ಬಾಳೆಹಣ್ಣು, ಬೇಯಿಸಿದ ಕೋಳಿ ಮೊಟ್ಟೆ ಹಾಗೂ ಹಾಲು ಸರಬರಾಜು ಮಾಡಲು ಹಾಗೂ ಉತ್ತಮ ದರ್ಜೆಯ ಬ್ರೆಡ್ ಪೂರೈಸಲು ಸಂಸ್ಥೆಗಳಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KTPP) 1999 ನಿಯಮಗಳು-2000 ರ ಪಕಾರ ಇ-ಸಂಗ್ರಹಣಾ ವೇದಿಕೆ (https://kppp.karnataka.gov.in) ಮುಖಾಂತರ ಟೆಂಡರ್ ಆಹ್ವಾನಿಸಲಾಗಿದ್ದು, ಸದರಿ ಪೋರ್ಟಲ್ ಮೂಲಕ ಆರ್ಹ ಸಂಸ್ಥೆಗಳು ದಿ:25.08.2025 ರ ಬೆಳಿಗ್ಗೆ 10.30 ಗಂಟೆಯಿಂದ ಆರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.09.2025 ಸಂಜೆ: 4.30 ಗಂಟೆಗೆ, ತಾಂತ್ರಿಕ ಲಕೋಟೆ ತೆರೆಯುವ ದಿನಾಂಕ :12.09.2025ರ ಬೆಳಿಗ್ಗೆ 10.30 ಗಂಟೆಗೆ ಮತ್ತು ಆರ್ಥಿಕ ಲಕೋಟೆ ತೆರೆಯುವ ದಿನಾಂಕ: 15.09.2025 ರ ಬೆಳಿಗ್ಗೆ 10.30 ಗಂಟೆಯ ನಂತರ ಅಥವಾ ತಾಂತ್ರಿಕ ಲಕೋಟೆ ಅನುಮೋದನೆಗೊಂಡ ನಂತರ ಹೆಚ್ಚಿನ ವಿವರಗಳನ್ನು ವೆಬ್ಸೈಟ್ : https://kppp.karnataka.gov.in ರ ಮೂಲಕ ಅಥವಾ ಆಸತ್ತೆಯ ಕಛೇರಿ ವೇಳೆಯಲ್ಲಿ ಪಡೆಯಬಹುದು.

ಸಹಿ/- ಮುಖ್ಯ ವೈದ್ಯಾಧಿಕಾರಿಗಳು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪಾವಗಡ, ತುಮಕೂರು ಜಿಲ್ಲೆ DIPR/TUM/276/KSMCA/2025-26

#### IN THE COURT OF PRINCIPAL DISTRICT AND SESSIONS JUDGE, BELAGAVI

**NOTIFICATION NO: 2/2025** 

#### DATED: 16.08.2025 e-TENDER NOTIFICATION

This office invites e-Bidding request for proposals (Quotations) from Manpower Service providers who are interested to supply the 50 Nos. part time menial- Manpower through outsource to the Belagavi City and Taluka Courts of Belagavi District from eligible and interested Firms/Agencies/Operators having business/branch office through e-procurement portal (https://kppp.karnataka.gov.in/), for a period of 3 years, renewable each year, from the date of commencement and extendable beyond, until the on-boarding of next subsequent agency. The details of the numbers of manpower required, are

1. Tender Number: ADM/2/2025 Part Time Menials, dated 16.08.2025

2. Tender Number (as issued by KPPP): HCK/2025-26/

SE0075 dated 16.08.2025 3. Tender Name/Services sought for: 50 Nos. Part Time Menial - Manpower through Outsource to the Belagavi City and Taluka Courts of Belagavi District.

4. Procuring Entity: The Chief Administrative Officer, District and Sessions Court, Belagavi. 5. Tendering Authorities: Inviting Authority - The Chief

Administrative Officer, District and Sessions Court, Evaluating Authority - The Chief Administrative Officer, District and Sessions Court, Belagavi.

Accepting Authority - Prl. District and Sessions Judge, Belagavi. Appellate Authority - The Registrar General, Hon'ble High

Court of Karnataka, Bengaluru. 6. Validity of the Tender Contract: 3 years, renewable each year, subject to the satisfactory quality/performance or until order of discontinuation of the said services by the Hon'ble High Court of Karnataka or the Government of

Karnataka. 7. Bidding Mode : Service Charge in Percentage(%) upto two decimal places only

8. Estimated Approximate Total Tender Cost: ₹73,53,000/- per annum (Approx. Estimation based on calculations of wages as prescribed by the Government vide letter cited at reference) 9. EMD Amount: ₹1,47,060/-(2% of the estimated cost)

10. Billing model: Billing after completion of each calendar month, subject to the satisfactory performance. 11. Last date for clarifications: 29.08.2025 at 2.00 p.m.

(Clarifications that does not lead to amendments to the Notification shall not be entertained in 3 days preceding the clarification date. If such amendments are imminent and unavoidable then the liability of repercussions is on the person who raises such clarification)

12. Closing Date & Time for submission of Tender proposal: 30.08.2025 at 3.00 PM

13. Tender Opening Date & Time: Technical: 01/09/2025 at

3.00 p.m. Financial: Upon approval of Technical Bid 14. Office Contact Number & e-mail ID: 0831-2420500, adm1.pdjbgm@gmail.com 15. Pre-bid Meeting: 29.08.2025 at 1.00 PM., at the Chamber

of Chief Administrative Officer, District Court, Belagavi Map: (https://maps.app.goo.gl/8QhGQusfmQVGjKTi7) 16. Pre-bid Meeting Attendance compulsory: Yes. Certificate of Attendance issued by this Office, to be uploaded at relevant column in KPP portal.

> Chief Administrative Officer, District and Sessions Court, Belagavi.

### ಸಶಾನಕ್ಕೆ ಎರಡು ಎಕರೆ ಪ್ರಸ್ತಾವ

ವಿಜಯ ಕರ್ನಾಟಕ

ನದಿಯಲ್ಲಿ ಶವ ಹೊತ್ತು ಸಂಸ್ಕಾರ! The state of the s

ಸಿಂಧನೂರು (ರಾಯಚೂರು): ತಾಲೂಕಿನ ಮುಕ್ಕುಂದಾ ಗ್ರಾಮಸ್ಥರು ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಕೈಗೊಳ್ಳುತ್ತಿರುವ ಶವಸಂಸ್ಕಾರದ ಸಂಕಷ್ಟ ತಪಿಸಲು 2 ಎಕರೆ ಸರಕಾರಿ ಗೈರಾಣು ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ

ಕಾಯ್ದಿರಿಸಲು ತಾಲೂ 'ವಿಕ' ಕಾಡಳಿತ ಮುಂದಾಗಿದೆ. ಕಳಕಳಿಗೆ 'ವಿಜಯ ಕರ್ನಾಟಕ' ಸಿಎಂ ದಲ್ಲಿ ಆ.5ರಂದು ಕಚೇರಿ ಪ್ರಕಟವಾದ 'ಆಳೆತ್ತರದ ಸ್ತಂದನೆ

ನೀರಿನಲ್ಲಿ ಶವ ಹೊತ್ತು ಸಂಸ್ಕಾರ' ವಿಷಯ ವರದಿಯನ್ನು MPAC

ಗಂಬೀರವಾಗಿ

ಕರ್ನಾಚಿ ಪರಿಗಣಿಸಿದ ಮುಖ್ಯಮಂತ್ರಿಗಳ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು, ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಆ.8 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಬಳಿಕ ಜಿಲ್ಲಾಧಿಕಾರಿಯವರ ಸೂಚನೆ ಅನ್ವಯ ತಾಲೂಕಾಡಳಿತದ

ಕಂದಾಯ ಇಲಾಖೆ ಅಧಿಕಾರಿಗಳು,

ಮುಕ್ಕುಂಅದಾ ಗ್ರಾಮಕ್ಕೆ ಭೇಟಿ ನೀಡಿ

ಪರಿಶೀಲಿಸಿದ್ದರು. ಸ್ಥಶಾನಕ್ಕಾಗಿ 1 ಎಕರೆ 3 ಗುಂಟೆ ಜಮೀನು ಇದ್ದರೂ ಯೋಗ್ಯವಿಲ್ಲವೆಂದು ಗ್ರಾಮಸ್ಥರು ಕೈಬಿಟ್ಟಿದ್ದರು. ಈ ನಡುವೆ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ನದಿಯಲ್ಲಿ ನೀರು ಏರಿಕೆಯಾದಾಗ ಶವಸಂಸ್ಕಾರಕ್ಕೆ ಸಮಸ್ಯೆ ಆಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ವೆ ನಂ.242ರಲ್ಲಿ 6 ಎಕರೆ 18 ಗುಂಟೆ ಗೈರಾಣು ಜಮೀನಿನ ಪೈಕಿ 2 ಎಕರೆಯನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಅವಕಾಶವಿದೆ. ಶೀಘ್ರವೇ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಸರಕಾರಕ್ಕೆ ವರದಿಸಲ್ಲಿಸಿದ್ದಾರೆ.

### 📵 ನೈಋತ್ಯ ರೈಲ್ವೆ ದಿನಾಂಕ : 19-08-2025 ಕ್ಷಪತಿಗಳ ಪರವಾಗಿ ಕೆಳಸಹಿದಾರರು ಕೆಳಕಂ

ಕೆಲಸಗಳಿಗಾಗಿ ಇ–ಟಿಂಡರ್ಗಳನ್ನು ಆಹ್ವಾನಿಸಿದ್ದಾರೆ.

ಕಾಮಗಾರಿಯ ಹೆಸರು ಅಂದಾಜು ಮೌಲ್ಯ 1 ಚಿಕ್ಕಬಾಣಾವರ – ಹಾಸನ ರೂ. 6,01,26,137/ ಸೆಕ್ಷನ್ : ನೆಲಮಂಗಲದಲ್ಲಿ (ಎನ್ಎಂಜಿಎ ನಿಲ್ದಾಣ ಕಿ.ಮೀ.14/300-400 ನಲ್ಲಿ ರೋಲಿಂಗ್ ಇನ್ ಲಾಂಚಿಂಗ್ ವಿಧಾನದಿಂದ ರಸ್ತೆ ಕೆಳಸೇತುವೆಯ (ಆರ್ಸಿಸಿ ಬಾಕ್ಸ್ ಅಳತೆ : 1 x 7.50 x 4.50ಮೀ) ನಿರ್ಮಾಣ. ನಿರ್ವಹಣಾ ಅವಧಿಯು ಯಾವುದ

ನಂತರವೋ ಅದರಂತೆ 6 ತಿಂಗಳು ಅಥವಾ ಒಂದು

ಮಳೆಗಾಲದ ಅವಧಿ.

ರೂ. 64,65,705/-2 **ಸಬ್**ವರ್ಕ್-1: ಚಿಕ್ಕಬಾಣಾವರ – ಹಾಸನ ಸೆಕ್ಷನ್ : ಹಾಲಿ ಇರುವ 52/60ಕೆಜಿ ಸಾಂಪ್ರದಾಯಿಕ ಎಸ್ಇಜೆ ಯಿಂದ ಥಿಕ ವೆಬ್ ಎಸ್ಇಜೆಗೆ ನವೀಕರಿಸುವುದು-40 ಸಂಖ್ಯೆಗಳು. ಸಬ್ವರ್ಕ್-2 : ಚಿಕ್ಕಬಾಣಾವರ - ಹಾಸನ ಸೆಕ್ಷನ್ ಎಸ್ಎಸ್ಇ/ಪಿವೇ/ಸಿಎನ್ಪಿಎ ಸೆಕ್ಷನ್ನ ಹಿರಿಸಾತ ವುತ್ತು ಚನ್ನರಾಯಪಟ್ಟಣ ಯಾರ್ಡ್ ಗಳಲ್ಲಿ ಟಿಡಬ್ಲ್ಯುಎಸ್ ಮತ್ತು ಡಬ್ಲ್ಯುಸಿಎಂಎಸ್ ಜೊತೆಗೆ ಹಾಲಿ ಇರುವ 12 ರಲ್ಲಿ 1ರ 6 ಸಂಖ್ಯೆಗಳ ಮತ್ತು 16 ರಲ್ಲಿ : ಪಾಯಿಂಟ್ನ್ 1 ಸಂಖ್ಯೆಯ ಒಟ್ಟು 7 ಸೆಟ್ಗಳ ಟಿಟಿಆರ್ (ಟಿಡಬ್ಲ್ಯುಎಸ್ + ಡಬ್ಲ್ಯುಸಿಎಂಎಸ್). ಸಬ್ವರ್ಕ್-3: ಚಿಕ್ಕಬಾಣಾವರ - ಹಾಸನ ಸೆಕ್ಷನ್ ಎಸ್ಎಸ್ಇ/ಪಿವೇ/ಕೆಐಜಿಎಲ್ ಸೆಕ್ಷನ್ನ ನೆಲಮಂಗೕ ಮತ್ತು ಸೋಲೂರು ಯಾರ್ಡ್ ಗಳಲ್ಲಿ ಟಿಡಬ್ಲ್ಯುಎಸ್. ವೆಲ್ಡಬಲ್ ಸಿಎಂಎಸ್ ಕ್ಸಿಂಗ್ ಜೊತೆಗೆ ಹಾಲಿ ಇರುವ 1200 1 ಕರ್ವ್ನ್ ಸ್ವಿಚ್ (5 ಸಂಖ್ಯೆಗಳು) ಮತ್ತು 16ರಲ್ಲಿ 1 ಕರ್ವ್ನ್ ಸ್ವಿಚ್ (2 ಸಂಖ್ಯೆಗಳು) ಒಟ್ಟು 7 ಸೆಟ್ಗಳ

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ:

10-09-2025 ರಂದು 15:00 ಗಂಟೆಯವರೆಗೆ ಹೆಚ್ಚಿನ ಮಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ

ಹಿರಿಯ ವಿಭಾಗೀಯ ಇಂಜಿನಿಯರ್ / ಸಮನ್ವಯ ಬಬಿ/404/ಎಎಎಸ್/ಪಿಆರ್ಬಿ/ಎಸ್ಡಬ್ಲ್ಯಆರ್/2025-26 **ಬೆಂಗಳೂ**ರ ಕಾಯ್ದಿರಿಸಿಲ್ಲದ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಲು ಗೂಗಲ್ ಫ್ಲೇ ಸ್ಪೋರ್ನಿಂದ ಯುಟಿಎಸ್ ಮೊಬೈಲ್ ಆಪ್ ನ್ಯು

# Rare-earth crisis may impact EV industry's festival sales: TVS

Firm launches new EV scooter Orbiter for ₹99,900

SHINE JACOB

The ongoing rare-earth crisis is expected to play spoilsport for the entire Indian electric vehicle (EV) industry this festival season, a top executive of TVS Motor Company said on Thursday. The Chennai-based company, No. 1 in electric two-wheeler (e2W) market sales through its flagship brand iQube, also launched its new electric scooter TVS Orbiter, aiming to cement its number-one position in the domestic e2W market.

The company has been the top-selling EV player in the country since April this year, with its market share touching 22 per cent in July, through the success of iQube. Out of total industry sales of 102,973 units in July, TVS Motor sold 22,256 units. "We are expecting to strengthen our position in the EV category, which is growing at a rate of 20 per cent year-on-year (Y-o-Y). Through both Orbiter and iQube, we want to meet the larger customer requirement," said Gaurav Gupta, president, India two-wheeler business, TVS Motor Company. TVS Orbiter, which is priced at ₹99,900 (ex-showroom), will initially be launched in Bengaluru. The company has invested around ₹125 crore in a new platform for Orbiter.

Asked about the impact of the restrictions on imports of seven heavy and medium rare-earth elements and magnets from China, Gupta said the situation has impacted all the



players in the industry. China

had stopped exports of samarium, gadolinium, terbium, dysprosium, lutetium, scandium, and yttrium, crucial for defence, energy, and automotive technologies, starting April 4 as a countermeasure to the US sanctions.

"Almost every player has been impacted by that. There is no clear one way forward as of now. It's almost a day-to-day management approach from a supply constraint situation that we all are facing. It is a loss for sure, building up to the festival season. In terms of quantification, it will be difficult, as vehicles are much in demand, Gupta added

'We have been speaking to the government on several aspects, including rare earths. Our approach is fairly customer-centric. We have a pipeline of products," said Manu Saxena, vice resident, business planning, TVS Motor.

The TVS Orbiter combines several segmentfirst features such as a 158 km Indian Driving Cycle range, cruise control, 34-litre boot space, hill hold assist, etc. It is packed with advanced features like the connected mobile app, front LED headlamp with visor, and a coloured LCD cluster with incoming call display, elevating customer delight and convenience. Its 3.1 kilowatt-hour battery and enhanced aerodynamic efficiency deliver extended range with stable, efficient performance. The company is also planning to export Orbiter. TVS' e2W exports were at record 6,000 units, up 404 per cent Y-o-Y in FY25.

TVS Orbiter is available in colours like Neon Sunburst, Stratos Blue, Lunar Grev, Stellar Silver, Cosmic Titanium, and Martian Copper.

"At TVS Motor, we are driven by unwavering focus on technology and customer-centric innovation. Leveraging our engineering expertise and advanced capabilities, we are building products that set global benchmarks in quality, performance, and safety. Gupta said. The TVS Orbiter's 14-inch

A New

**Business Standard** 

**Coming Soon** 

Blueprint

Insights that reshape the way

we see, hear and understand

power, policy, and world dynamics.

**Business Standard** 

Insight Out

In Defence.

front wheel, paired with a dynamic rear configuration, ensures exceptional grip, precise handling. and confident manoeuvrability in urban environ-

# Adani group logs ₹90,572 cr Ebitda, led by infra firms

**DEV CHATTERJEE** Mumbai, 28 August

The Adani group reported its strongest ever operating performance in the first quarter of FY26 (Q1FY26). when its infrastructure companies made record earnings and their leverage was one of the lowest among global peers, it said in a statement.

The group's trailing 12month (TTM) Ebitda (earnings before interest, tax, depreciation, and amortisation) increased almost 10 per cent from the previous year to ₹90,572 crore. It was the first time that Adani infrastructure companies crossed the ₹90,000 crore milestone in TTM. Their quarterly performance also touched new highs, with first-quarter Ebitda rising 3.3 per cent to ₹23,793 crore.

The group said its leverage was "one of the lowest



amongst large global infra Core players." Net debt-to-Ebitda stood at 2.6 times as of March 2025. Fund flow from operations, or cash after tax, touched a record ₹66,527 crore. Infrastructure companies had a cash balance of ₹53,843 crore, which is equivalent to include airports, solar and about 19 per cent of gross wind manufacturing, and debt and provides liquidity roads, together contributed for at least 21 months. Gross more than ₹10,000 crore debt was ₹2.9 trillion as of for the first time. March 2025, up from ₹2.41

trillion, with Indian banks share in the total pie at 50 per cent. The net debt was ₹2.36 trillion as of FY25. Energy Solutions, earned

#### Robust showing

Adani group portfolio (₹ crore)

ear/	Ebitda	Y-o-Y (%)	Net debt	Y-o-Y (%)					
FY24^	82,976*	45.1	182,031	-2.6					
FY25	89,806*	8.2	236,566	30.0					
un '25#	90,572	NA	NA	NA					
Restated numbers: *Includes one-time regulatory receipt:									

FY25 ₹2,433 cr, FY24 ₹9,322 cr; #Trailing 12-month; Source: Adani Portfolio Credit Undate — O1FY26, August 2025

businesses utilities. transport and "incubating vious year. infrastructure" Adani Enterprises delivered 87 per cent of the group's Ebitda in the June quarter. Incubating infrastructure assets, which

The utility segment, comprising Adani Power. Adani Green Energy, Adani Total Gas and Adani

infrastructure ₹11,895 crore in Q1FY26, up 2.2 per cent from the pre-

> The segment earned ₹43,633 crore on TTM basis. The transport segment, driven by Adani Ports & SEZ, earned ₹5,949 crore in Q1, a 13 per cent jump, and ₹21.154 crore on TTM. Infrastructure businesses within Adani Enterprises earned ₹2,825 crore in Q1 FY26, up 5 per cent from the previous year. Ambuja Cements, which became part of the Adani group in 2022, added ₹2,242 crore, up 37 per cent.

## **Shapoor Mistry** steps down as Afcons chairman

Afcons Infrastructure, a Shapoorii Pallonii group company, announced a leadership reshuffle on Thursday, with Shapoor Mistry stepping down as chairman.

His son, Pallon Shapoorji Mistry, will join the board as a non-executive director.

"After serving on the board for more than 25 years, including over 13 years as its chairman, to pave way for smooth and seamless transition of leadership at Afcons and to reaffirm that Afcons continues to be a truly professionally managed organisation, I do hereby tender my resignation as a non-executive director and from the positions of chairmanship with effect from August 28, 2025," Shapoor said in his resignation letter.

The board approved 61-year-old Shapoor Mistry's resignation at its meeting on Thursday, the company said in a stock exchange filing. He will assume the role of chairman emeritus, an honorary, nonboard position without remuneration, to provide guidance and mentorship.

He called the company the "crown jewel" of the Shapoorji Pallonji group in his resignation letter. He credited Afcons' transformation from a domestic contractor into a global infrastructure player to the leadership of executive vice chairman, Subramanian Krishnamurthy, and his management team.

#### **AMBUSH ADVERTISING**

## Ridicule vs rivalry: Legal test in Apple-Samsung vs Xiaomi

**BHAVINI MISHRA** & SHARLEEN D'SOUZA

New Delhi/Mumbai, 28 August

Apple and Samsung have sent legal notices to Xiaomi over advertisements (ads) comparing its phones with competitors. Experts say the dispute highlights how far marketers are willing to push boundaries to grab consumer attention.

Legal experts point out that while ambush marketing is legally permissible, it cannot cross into unfair ridicule. Brand experts, however, note that Xiaomi benefits by being thrust into the spotlight.

"Ambush marketing thrives

on exploiting a rival's brand equity without consent, and courts in India have drawn that line," said Ekta Rai, advocate, Delhi High Court.

Nishidh Patel, partner at legal firm Singhania & Co., said Indian courts have struck a careful balance between commercial free speech and brand reputation, but cases like this will further test those boundaries.

Brand expert N Chandramouli, chief executive officer of TRA Research, added that many brands across sectors take digs at rivals but usually do so with subtlety. "Xiaomi will stand to gain attention from this fight as it may push consumers to look at its features," Chandramouli said.

In this case, Apple and Samsung's decision to issue ceaseand-desist notices rather than immediately pursue litigation represents a measured legal approach, Under Section 29(8) of the Trade Marks Act, Apple and Samsung have strong grounds to argue that Xiaomi's use of their brand imagery and direct references in advertising takes unfair advantage of their established brand recognition. said Ashutosh K Srivastava, partner at SKV Law Offices.

More on business-standard.com

### (T) IDBI capita

**IDBI CAPITAL MARKETS & SECURITIES LTD. ("IDBI CAPITAL")** 6th Floor, IDBI Tower, WTC Complex, Cuffe Parade, Colaba, Mumbai - 400005

CIN: U65990MH1993GOI075578

FOR ATTENTION OF COMMON PUBLIC
ANNOUNCEMENT GIVEN IN VIEW OF THE INCREASING IMPERSONATION AND
FRAUDULENT ACTIVITY IN THE NAME OF IDBI CAPITAL MARKETS & ECURITIES LIMITED AND IN THE NAME OF MD & CEO, MR. KAMAL KANT UPADHYA

It has come to our notice that fraudulent email communications, WhatsApp messages, mobile apps impersonating IDBI Capital, IDBI Group and our MD & CEO, Mr. Kamal Kant Upadhyay are being circulated by unscrupulous elements. These communications range from links seeking public to join WhatsApp groups purported administered by IDBI Capital or some of its officials which in turn attempt to induce the users / receivers of messages to invest in certain stocks, IPOs or even donations for some social cause. There are also some android Apps hosted on Play (earlier Google Play) named "PW & W" / "PW & W - X" which are using the brand "IDBI" on the inside pages of the App although the App itself may not use the IDBI brand name in We hereby clarify that IDBI Capital and/or its MD & CEO, Mr. Kamal Kant Upadhyay does

not run any WhatsApp group or Channel inviting people for stock market recommendations and any & all such messages are impersonating our MD & CEO and the

Further, we request the common public at large not to subscribe to any of such groups channels or not to donate money through any fake mobile app in the name of IDBI Capital or IDBI Group to avoid being duped by fraudsters and to report such fake mobile numbers / fraudulent links / messages on the cybercrime portal of Mumbai Police and/or on the Sanchar Sarathi Portal of the department of telecommunications (Dot) and/or at custcare@idbidirect.in or call at **Toll Free Number - 1800 200 3388**.

IDBI CAPITAL'S ONLY OFFICIAL SOCIAL MEDIA PRESENCE LINKS ARE:

Facebook - https://www.facebook.com/idbidirectoffic (X) Twitter - https://twitter.com/idbidirect Instagram - https://www.instagram.com/idbidirect/ LinkedIn - https://in.linkedin.com/company/idbi-capital - https://www.youtube.com/@IDBIdirect\_officia

Telegram - https://t.me/icms1 Please Note: Any engagement with such fraudulent WhatsApp groups, handles or Channels other than those mentioned above is solely at the user's risk. IDBI Capital or IDBI Group and or its directors/officers/employees shall not be held liable for any loss suffered due to reliance on such

Mumbai – August 29, 2025 Website: - https://www.idbid Trading - https://trade.idbicapital.com/ Mobile App - IDBI Direct 1.4 (IDBI CAPITAL MARKETS & SECURITIES LIMITED) Website: - https://www.idbidirect.in/

# sidbi

### **TENDER NOTICE**

Expression of Interest (EoI) for empanelment of Concurrent Auditors for various Branch Offices of SIDBI. Last date for submission of application - by 18:00 hrs. on September 19, 2025. For detailed tender document please visit our website at www.sidbi.in or https://eprocure.gov.in/epublish/app. Addendum/ Corrigendum, if any, will be published in the above mentioned websites only.



### **GUJARAT ENERGY TRANSMISSION**

**CORPORATION LIMITED** Registered & Corporate Office, Sardar Patel Vidyut Bhavan,

Racecourse, VADODARA – 390 007 www.getcogujarat.com & https://www.nprocure.com

#### TENDER NOTICE NO. ACE (P&C): TN-11: 2025-2026

[A] Procurement: E-3033:- Purchase of Hardware & Accessories for ACSR Dog, ACSR Panther conductors and Earthwire for the year 2025-26 as per technical specification and Schedule-A.

[B] Civil: ACE(P&C)/Contracts/Civil-545,546:- (1) Providing Tower pile foundation of Loc no 103 of Tower Type 220kV DA+0 in Creek area of Narmada River & Repairs, Strengthening & Protection to existing Tower loc no 101 & 102 for 132kV GNFC - 132kV Achhaliya line under Bharuch Tr Division & Bharuch TR Circle.,(2) Hiring of comprehensive architectural and structural consultancy services for the Proposed Circle Office of Vadodara (Jambuva Circle) and the GETCO Corporate Office, along with allied offices and amenities at 220kV Gotri Substation

[C] Line:ACE(P&C)/Contracts/E-345,352/TL/220kV, 400kV/UG/S&E:- (1) Supply, erection, testing & commissioning of 220kV LILO line at proposed 220kV Dholera – 2 stop gap AIS switching S/s from existing 400kV Torrent - Mahadevpura (Currently charged on 220kV) line with laying of 220kV,1C X 1200 sqmm, (6+0),Copper Conductor, XLPE insulated, AL Corrugated U/G cable having length 2.640 RKM under stopgap arrangement. (2) EPC contract for conversion of existing 400kV 1200sqmm UG Cable (3+1) line from exist. GT-6 (500MW) to 400kV Switchyard and 400kV 500sqmm UG Cable (3+1) from exist Station X'mer-05 (63MVA) to 400kV Switchyard by erection of 400kV D/C tower line on QD towers (Narrow base) with Twin ACSR moose conductor for Ukai TPS under Deposit scheme.

[D] Substation:ACE(P&C)/Contracts/E-313,340:- (1) Design, engineering, manufacturing, supply, erection, testing & commissioning of 01 Nos. of 220kV/66kV Transformer Bays at 220kV Dhokalva S/s under Junagadh Tr. circle on EPC basis excluding Civil works. (2) Design, engineering, manufacturing, supply, erection, testing & commissioning of 01Nos. of 220/66kV Transformer Bay at 220kV Virpore S/s under Navsari Tr. Circle on EPC basis

Above Tenders are available on website www.getcogujarat.com (for view and download only) & tender.nprocure.com (For view, download and online

Note: Bidders are requested to be in touch with our website till opening of the tenders.

Date:29/08/2025 Add'l Chief Engineer (Procurement & Contracts)



Bank of Baroda, Information Security Department, Mumbai invites bids for renewal of ATS/AMC of Klassify Data Classification Tool through GeM portal Details are available under Tenders Section

Any Addendum/Corrigendum including modification in the bid shall be notified only on Bank's official website. Bidders should refer the same before submission of

GeM Bid Reference No.: GEM/2025/B/6607562

Last date of submission of online bids: 12-Sep-2025 up to 15:00 hrs. IST

**Group Chief Information** Date: 29.08.2025 Security Officer

> 🕽 बैंक ऑफ़ बड़ौदा Rank of Raroda

**INFORMATION TECHNOLOGY DEPARTMENT** BARODA SUN TOWER, MUMBAI Bank of Baroda invites online proposal for the following

Last date for **Tender Name** submission of Bid Request for Proposal for Selection of Services Provider fo

19th September 2025

CBDC transaction Reconciliation Solution

Govt. GeM portal. 'Addendum", if any, shall be published on Bank's website www.bankofbaroda.in under Tenders section and Govt. GeM portal. Bidders must refer the same before final submission of the proposal.

Supply, implementation, maintenance and support of the

Date: 29.08.2025 Chief Technology Officer

WENDT (INDIA) LIMITED
CIN:L85110KA1980PLC003913
Regd. Office: Flat. No. A2-105, Cauvery Block, National Games Housing Complex, Koramangala Bangalore - 560047. Telephone: +91-4344-405500; Telefax:+91-4344-405620 / 405630.

Opening of Special Window for re-lodgement of

transfer requests for physical shares Notice is hereby given to the shareholders of the Company that in terms of SEBI

Circular No. SEBI/HO/MIRSD/MIRSD-PoD/P/CIR/2025/97 dated 2nd July 2025, a Special Window for a period of six months, from 7th July 2025 to 6th January 2026 is now available, to facilitate the re-lodgement of transfer requests for physical shares. This facility is available for transfer deeds that were lodged prior to 1st April 2019 but which were rejected/returned/not attended due to deficiency in the documents or lodgement process.

All transfer requests duly rectified and re-lodged during the aforesaid period will be processed through the transfer-cum-demat mode, i.e., the shares will be issued only in dematerialised form after approval of the transfer. Hence, the shareholders availing this window (lodgers) must necessarily have a demat account and should provide the Client Master List (CML) along with the transfer documents, share certificate(s) and other necessary document(s) while lodging the documents for transfer with us.


Eligible shareholders are requested to contact the Company's Registrar and Transfer Agent (RTA) i.e. M/s. KFin Technologies Limited, Ms. Krishna Priya Maddula, Senior Manager, Selenium Building, Tower-B, Plot No. 31 & 32, Financial District, Nanakramguda, Serilingampally Hyderabad, Telangana 500032, Toll Free: +91 1800 309 4001, Whats App No.: +91 91000 94099, Email: einward.ris@kfintech.com or contact the Company at

investorservices@wendtindia.com for further assistance. Eligible shareholders are requested to submit their transfer requests duly completed in all respects on or before the deadline of 6th January 2026. Requests received by the Company after this date will not be considered.

Arjun Raj P

Date: 29th August 2025 Company Secretary





business-standard.com